

Speiseplan vom 17.06.2024 bis 23.06.2024

Name: _____

Bitte ausfüllen

½ Portion

Bitte stellen sie ihr tägliches Menü aus allen Komponenten zusammen!

	Suppe	Hauptkomponente	Gemüse	Beilage	Weiche Kost	Dessert
Mo. 17. Jun.	A: <input type="checkbox"/> Kraftbrühe m. Julienne B: <input type="checkbox"/> Bouillon	A: <input type="checkbox"/> gef. Paprikaschote m. Rahmsoße B: <input type="checkbox"/> Geflügelfleischkäse m. Soße C: <input type="checkbox"/> Texas Bohneneintopf veg.	A: <input type="checkbox"/> B: <input type="checkbox"/> Schwarzwurzeln C: <input type="checkbox"/> D: <input type="checkbox"/>	A: <input type="checkbox"/> Kartoffelpüree B: <input type="checkbox"/> Kartoffeln C: <input type="checkbox"/> D: <input type="checkbox"/>	Geflügelfleischkäse m. Soße Schwarzwurzeln Kartoffelpüree	A: <input type="checkbox"/> Pfirsichquark B: <input type="checkbox"/> Kompott C: <input type="checkbox"/> Quarkspeise
Die. 18. Jun.	A: <input type="checkbox"/> Bouillon m. Einlage B: <input type="checkbox"/> Bouillon	A: <input type="checkbox"/> überb. Schweinesteak "Hawai" B: <input type="checkbox"/> Nudeln m. Champignonsoße C: <input type="checkbox"/> Sprossenbratling m. Pfeffersoße veg.	A: <input type="checkbox"/> Mischgemüse B: <input type="checkbox"/> Blattsalat C: <input type="checkbox"/> Mischgemüse D: <input type="checkbox"/>	A: <input type="checkbox"/> Kartoffeln B: <input type="checkbox"/> C: <input type="checkbox"/> D: <input type="checkbox"/> Kartoffelpüree	Nudeln m. Soße Apfelmus	A: <input type="checkbox"/> Vanillecreme B: <input type="checkbox"/> Kompott C: <input type="checkbox"/> Quarkspeise
Mi. 19. Jun.	A: <input type="checkbox"/> Eiermuschel-suppe B: <input type="checkbox"/> Bouillon	A: <input type="checkbox"/> Chicken Nuggets m. Currysoße B: <input type="checkbox"/> Schweinebraten m. Soße C: <input type="checkbox"/> Couscous Gemüse Curry veg.	A: <input type="checkbox"/> Asia Gemüse B: <input type="checkbox"/> gelbe + rote Möhren C: <input type="checkbox"/> Kopfsalat/Joghurt D: <input type="checkbox"/>	A: <input type="checkbox"/> Reis B: <input type="checkbox"/> Kartoffeln C: <input type="checkbox"/> D: <input type="checkbox"/>	Schweinebraten m. Soße gelbe + rote Möhren Kartoffelpüree	A: <input type="checkbox"/> Karamell-creme B: <input type="checkbox"/> Kompott C: <input type="checkbox"/> Quarkspeise
Do. 20. Jun.	A: <input type="checkbox"/> Obstsuppe B: <input type="checkbox"/> Bouillon	A: <input type="checkbox"/> Bratwurstschnecke m. Soße B: <input type="checkbox"/> Blattspinat-Eintopf m. Pfannkuchen C: <input type="checkbox"/> Sellerieschnitzel m. Rahmsoße veg.	A: <input type="checkbox"/> Rotkohl B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> Kartoffelknödel B: <input type="checkbox"/> C: <input type="checkbox"/> Kartoffelpüree D: <input type="checkbox"/>	cremige Kartoffelsuppe	A: <input type="checkbox"/> Birnen-kompott B: <input type="checkbox"/> Kompott C: <input type="checkbox"/> Quarkspeise
Fr. 21. Jun.	A: <input type="checkbox"/> kl. Suppe m. Tomatenw B: <input type="checkbox"/> Bouillon	A: <input type="checkbox"/> Seelachsfilet im Backteig m. Soße B: <input type="checkbox"/> Hähnchensteak m. Soße C: <input type="checkbox"/> Germknödel m. Vanillesoße veg.	A: <input type="checkbox"/> Broccoli B: <input type="checkbox"/> Blattsalat C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Reis C: <input type="checkbox"/> D: <input type="checkbox"/>	Eieromelette m. Soße Broccoli Kartoffelpüree	A: <input type="checkbox"/> Stippmilch B: <input type="checkbox"/> Kompott C: <input type="checkbox"/> Quarkspeise
Sa. 22. Jun.	A: <input type="checkbox"/> B: <input type="checkbox"/>	A: <input type="checkbox"/> Linsensuppe m. Wursteinlage B: <input type="checkbox"/> Zucchiniintopf m. Gefl. Klößchen C: <input type="checkbox"/> Zucchiniintopf veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	Zucchiniintopf	A: <input type="checkbox"/> Schokoladen-creme B: <input type="checkbox"/> Kompott C: <input type="checkbox"/> Quarkspeise
So. 23. Jun.	A: <input type="checkbox"/> Kraftbrühe m. Eierlauf B: <input type="checkbox"/> Bouillon	A: <input type="checkbox"/> Rahmgeschnetzeltes B: <input type="checkbox"/> Rinderbraten m. Soße C: <input type="checkbox"/> Ebly Zartweizenpfanne veg.	A: <input type="checkbox"/> Erbsen & Möhren B: <input type="checkbox"/> Erbsen & Möhren C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> D: <input type="checkbox"/>	Schweine-Geshnetzeltes Kaisergemüse Kartoffelpüree	A: <input type="checkbox"/> Mangojoghurt B: <input type="checkbox"/> Kompott C: <input type="checkbox"/> Quarkspeise